

PMJDY ಯೋಜನೆಯ ಅಡಿಯಲ್ಲಿ ದೂರು ನಿರ್ವಹಣೆ

PMJDY ಯೋಜನೆಯ ಅಡಿಯಲ್ಲಿ ನೀವು ತೆರೆದ ಖಾತೆಗಳಿಗೆ ಸಂಬಂಧಿಸಿದ ದೂರುಗಳಿಗೆ, ನೀವು ನಿಮ್ಮ ದೂರನ್ನು ನೋಂದಾಯಿಸಲು ಕೆಳಗಿನ ವಾಹಕಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿ:

- **ಶಾಖೆ:** ನೀವು ಯಾವುದೇ ಶಾಖೆಯ ಶಾಖಾ/ಸೇವಾ ಪ್ರಬಂಧಕರನ್ನು ಭೇಟಿ ಮಾಡಿ ನಿಮ್ಮ ದೂರನ್ನು ನೋಂದಾಯಿಸಿಕೊಳ್ಳಬಹುದು.
- **ಗ್ರಾಹಕ ಅನುಭವ ಕೇಂದ್ರ:** ನೀವು ನಮ್ಮ 24 ಗಂಟೆಗಳ ಸಂಪರ್ಕ ಕೇಂದ್ರ 1860 266 2666 ಸಂಖ್ಯೆಗೆ ಕರೆಮಾಡಬಹುದು (ಸ್ಥಳೀಯ ಕರೆಯ ದರಗಳು ಅನ್ವಯ)
- **ಪತ್ರ:** ನೀವು ಕೋಟಕ್ ಮಹಿಂದ್ರಾ ಬ್ಯಾಂಕ್ ಅಂಚೆ ಪೆಟ್ಟಿಗೆ ಸಂಖ್ಯೆ 16344, ಮುಂಬೈ 400013ಗೆ ಬರೆಯಬಹುದು
- **ವೆಬ್ ಸೈಟ್ :** ನೀವು ನಮ್ಮ ಬ್ಯಾಂಕ್ ವೆಬ್ ಸೈಟ್ ಸಹ ಭೇಟಿ ಮಾಡಬಹುದಾಗಿದ್ದು, ಕಾಂಟಾಕ್ಟ್ ಅಸ್ ವಿಭಾಗಕ್ಕೆ ಹೋಗಿ ನಿಮ್ಮ ದೂರನ್ನು ಆನ್ ಲೈನ್ ನಲ್ಲಿ ದಾಖಲಿಸಬಹುದು.
- **ನೆಟ್ ಬ್ಯಾಂಕಿಂಗ್:** ನೀವು ನೆಟ್ ಬ್ಯಾಂಕಿಂಗ್ ಸೇವೆಗಳಿಗೆ ನೋಂದಾಯಿಸಿದ್ದರೆ, ನಿಮ್ಮ ನೆಟ್ ಬ್ಯಾಂಕಿಂಗ್ ಗೆ ಲಾಗಿನ್ ಮಾಡಿ ಪ್ರೊಪೈಲ್ ಆಪ್ಷನ್ ಅಡಿಯಲ್ಲಿ ಇನ್ ಬಾಕ್ಸ್ ಟ್ಯಾಬ್ ಗೆ ಹೋಗಿ ನಿಮ್ಮ ದೂರು ದಾಖಲಿಸಬಹುದು.
- **ಇಮೇಲ್:** ನೀವು ನಮ್ಮ ವೆಬ್ ಸೈಟ್ ನಲ್ಲಿ ಗ್ರಾಹಕ ಸೇವಾ ವಿಭಾಗದ ಅಡಿಯಲ್ಲಿರುವ ಇಮೇಲ್ ಅಸ್ ಆಯ್ಕೆಯ ಮೂಲಕ ನಮಗೆ ಇಮೇಲ್ ಮಾಡಿ ನಿಮ್ಮ ದೂರನ್ನು ದಾಖಲಿಸಬಹುದು.
- **ಸರ್ಕಾರದಿಂದ ನೀಡಲ್ಪಟ್ಟ ಶುಲ್ಕರಹಿತ ಸಂಖ್ಯೆ- ಭಾರತದಾದ್ಯಂತ ಶುಲ್ಕ ರಹಿತ ಸಂಖ್ಯೆಗಳು:** 1800-110-001, 1800-180-1111. ನೀವು _____ ಗೂ ಕರೆ ಮಾಡಬಹುದು <SLBCಯಿಂದ ಯಾವುದೇ ರಾಜ್ಯ ನಿರ್ದಿಷ್ಟ ಶುಲ್ಕರಹಿತ ಸಂಖ್ಯೆ ಹೊಂದಿದ್ದರೆ ಅಥವಾ ಯಾವುದೇ ಕಾನೂನಾತ್ಮಕ ಸಮಿತಿಗಳು ಉದಾ: ಕನ್ಸ್ಟೇನ್ SLBC ಹರಿಯಾಣದ ಶುಲ್ಕರಹಿತ ಸಂಖ್ಯೆ 0172-2704621>.
- **ಸರ್ಕಾರದಿಂದ ನೀಡಲ್ಪಟ್ಟ ಇಮೇಲ್ ಐಡಿ-** ನಿಮ್ಮ ದೂರನ್ನು ನೋಂದಾಯಿಸಲು ನೀವು pmjdy.grievancesnic.inಗೆ ಇಮೇಲ್ ಮಾಡಬಹುದು